



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 27 | ಅಕ್ಟೋಬರ್ 13, 2021 | ಬುಧವಾರ | ಪುಟಗಳು : 8 | ಬೆಲೆ : 2/-

ಆರ್‌ಬಿಐ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟ : ಸತತ ಎಂಟನೇ ಬಾರಿ ರೆಪೋ, ರಿವರ್ಸ್ ರೆಪೋ ದರ ಯಥಾಸ್ಥಿತಿ

ಮುಂಬೈ : ಕೋವಿಡ್ ಎರಡನೇ ಅಲೆ ತಣ್ಣಗಾದ ನಂತರ ಕಳೆದೊಂದು ತಿಂಗಳಿನಿಂದ ದೇಶದ ಆರ್ಥಿಕತೆ ಪುನಶ್ಚೇತನ ಕಂಡುಬರುತ್ತಿದ್ದರೂ ಕೂಡ ಸತತ ಎಂಟನೇ ಬಾರಿಗೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಬದಲಾಯಿಸದೆ ಶೇ.4ರ ಯಥಾಸ್ಥಿತಿ ಮುಂದುವರಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ವಿತ್ತೀಯ ಸಮಿತಿ(ಎಂಪಿಸಿ) ಕಳೆದ ವರ್ಷ 2020ರಲ್ಲಿ ಕೋವಿಡ್ ನಂತರ ರೆಪೋ ಮತ್ತು ರಿವರ್ಸ್ ರೆಪೋ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸುತ್ತಿರುವುದು ಇದು ಎಂಟನೇ ಬಾರಿ. ಆರ್‌ಬಿಐ ಕಳೆದ ಬಾರಿ ವಿತ್ತೀಯ ನೀತಿಯ ಬಡ್ಡಿದರ ಬದಲಾಯಿಸಿದ್ದು ಕಳೆದ ವರ್ಷ 2020ರ ಮೇ 22ರಂದು. ಕಳೆದ ದ್ವೈಮಾಸಿಕ

ಹಣಕಾಸು ನೀತಿಯಂತೆ ಈ ಬಾರಿ ಕೂಡ ರೆಪೋ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಇಂದು ಹಣಕಾಸು ವಿತ್ತೀಯ ನೀತಿಯ ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್ಥಿಕತೆಯ ಸಂಪೂರ್ಣ ಪುನಶ್ಚೇತನಕ್ಕೆ ಮತ್ತು ಹಣದುಬ್ಬರವನ್ನು ನಿಶ್ಚಿತ ಗುರಿಯೊಳಗೆ ಇರಿಸಲು ರೆಪೋ ದರ ಮತ್ತು ರಿವರ್ಸ್ ರೆಪೋ ದರವನ್ನು ವ್ಯತ್ಯಾಸ ಮಾಡದೆ ಯಥಾಸ್ಥಿತಿ ಕಾಪಾಡುವುದು ಅನಿವಾರ್ಯವಾಗಿದೆ. ಇಂಥನ ಬೆಲೆ ಏರಿಕೆ ಮಧ್ಯೆ, ಚಿಲ್ಲರೆ ಹಣದುಬ್ಬರ ಕಳೆದ ಆಗಸ್ಟ್ ತಿಂಗಳಲ್ಲಿ ಶೇಕಡಾ 5.3ರಷ್ಟಿತ್ತು. ಎಂಪಿಸಿಗೆ, ವಾರ್ಷಿಕ ಹಣದುಬ್ಬರವನ್ನು ಮಾರ್ಚ್ 31, 2026 ರವರೆಗೆ ಶೇಕಡಾ 4ರಷ್ಟು ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ.

ರೆಪೋ ದರ : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್‌ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೋ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೋ ದರವನ್ನು ಬಳಸುತ್ತಾರೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್‌ಬಿಐ ರೆಪೋ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್‌ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೋ ದರ : ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯುತ್ತಾರೆ.



ಎಂಎಸ್‌ಎಂಇ : ಸಾಲ ಖಾತರಿ ಯೋಜನೆ ವಿಸ್ತರಣೆ

ನವದೆಹಲಿ: ಅತಿಸಣ್ಣ ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ಯಾವುದೇ ಅಡಮಾನ ಇಲ್ಲದೆ ನೀಡಿದ ಸಾಲಕ್ಕೆ ಸರ್ಕಾರವೇ ಖಾತರಿದಾರ ಆಗುವ ಯೋಜನೆಯ (ಸಿಜಿಎಸ್‌ಎಸ್‌ಡಿ) ಅವಧಿಯನ್ನು ಕೇಂದ್ರ ಸರ್ಕಾರವು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು 2020ರ ಜುಲೈ 1ರಂದು ಅನುಮೋದನೆ ನೀಡಿತ್ತು. ಜುಲೈ 24ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆಯ ಅವಧಿಯನ್ನು ವಿಸ್ತರಿಸಬೇಕು ಎಂದು ಬೇಡಿಕೆಗಳು ಬಂದಿವೆ. ಆದರೆ ಆಧಾರದಲ್ಲಿ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ ಎಂಎಸ್‌ಎಂಇ ಸಚಿವಾಲಯವು ಹೇಳಿದೆ.

2 ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ
ಕೆ.ವಿ. ಸುಬ್ರಮಣಿಯನ್ ರಾಜೀನಾಮೆ

4 ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ.,
ಗಂಗಾವತಿ 28ನೇ ವಾರ್ಷಿಕ ಸಾಮಾನ್ಯ ಸಭೆ -
ರೂ.1.05 ಕೋಟಿ ನಿವ್ವಳ ಲಾಭ, ಶೇ.15 ಡಿವಿಡೆಂಡ್

7 ನಿಮ್ಮ ಪ್ರಶ್ನೆ -
ನಮ್ಮ ಉತ್ತರ

ಅತೀಯ ಸಹಕಾರಿಗಳೇ...



ಯಶಸ್ವಿನಿ ಆದಷ್ಟು ಶೀಘ್ರ ಜಾರಿಗೆ ಬರಲಿ

ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ. ಇದನ್ನು ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಅಂದಿನ ನಮ್ಮ ಸರ್ಕಾರವು 2003ರಲ್ಲಿ ಜಾರಿಗೆ ತಂದಿತ್ತು. ಸಹಕಾರ ಸಂಘದ ಸದಸ್ಯರುಗಳು ತಮಗೆ ಅಥವಾ ಕುಟುಂಬದವರಿಗೆ ಅನಾರೋಗ್ಯ ಉಂಟಾದಲ್ಲಿ ಯೋಜನೆಗೆ ಒಳಪಟ್ಟ ಯಾವುದೇ ಅಂಗೀಕೃತ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದಾದ ಒಂದು ಉತ್ತಮ ಯೋಜನೆಯಾಗಿತ್ತು.

ಕೇಂದ್ರ, ರಾಜ್ಯ ಸರ್ಕಾರದ ನೌಕರರು ಹಾಗೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅನಾರೋಗ್ಯ ಉಂಟಾದಲ್ಲಿ ಎಲ್ಲ ಬಗೆಯ ವೈದ್ಯಕೀಯ ನೆರವು ದೊರೆಯುತ್ತದೆ. ಆದರೆ, ನಮ್ಮ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಖಾಸಗಿ, ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕರಿಗೆ ಯಾವುದೇ ರೀತಿಯ ಆರೋಗ್ಯ ರಕ್ಷಣೆಯೂ ಸಿಗುವುದಿಲ್ಲ. ಇವರುಗಳು ಅಗತ್ಯ ಆರ್ಥಿಕ ನೆರವಿಗಾಗಿ ತಮ್ಮ ಸನಿಹದ ಸಹಕಾರ ಸಂಘ ಅಥವಾ ಬ್ಯಾಂಕುಗಳಲ್ಲಿ ಸದಸ್ಯರಾಗಿರುತ್ತಾರೆ. ಅವರುಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಸಲುವಾಗಿಯೇ ಈ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿತ್ತು. ಈಗಲೂ ಯಶಸ್ವಿನಿ ಯೋಜನೆ ಜಾರಿಯಲ್ಲಿದ್ದ ಸಮಯದಲ್ಲಿ ಬಡ ಗ್ರಾಮೀಣ ಭಾಗದ ಸಹಕಾರ ಸದಸ್ಯರು ಸುಲಭವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿತ್ತು ಎಂದು ಹೇಳುತ್ತಲೇ ಇರುತ್ತಾರೆ.

ಇಂತಹ ಉಪಕಾರಿ ಯೋಜನೆ ಮರು ಜಾರಿ ಬಗ್ಗೆ ಬೇಡಿಕೆಗಳು ಬರುತ್ತಲೇ ಇರುವುದರಿಂದ ಇದರ ಜಾರಿ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಇತ್ತೀಚೆಗೆ ನಮ್ಮ ಮಿತ್ರರಾದ ಸಹಕಾರ ಸಚಿವ ಶ್ರೀ ಎಸ್.ಟಿ. ಸೋಮಶೇಖರ್ ಅವರು ಈ ಯಶಸ್ವಿನಿ ಯೋಜನೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಈ ಸಲುವಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಯಿತು. ಇದ್ದಾರೆ. ಹಲವು ಸಭೆ ಸಮಾರಂಭಗಳಲ್ಲಿ ಇದನ್ನು ಹೇಳಿಕೊಂಡು ಇದ್ದಾರೆ. ನಾನು ಬಲ್ಲ ಹಾಗೆ ಶ್ರೀ ಎಸ್.ಟಿ. ಸೋಮಶೇಖರ್ ಅವರು ಬಡವರ ಬಗ್ಗೆ ಸಹಕಾರಿಗಳ ಬಗ್ಗೆ ವಿಶೇಷ ಅನುಕಂಪ ಉಳ್ಳವರು. ಇದಕ್ಕೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಅವರ ಜನಪರ ಕೆಲಸಗಳೇ ಸಾಕ್ಷಿಯಾಗಿದೆ.

ಒಂದು ವೇಳೆ ಈ ಯೋಜನೆ ಜಾರಿಗೆ ತರುವುದಿದ್ದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ರೂಪಾಯಿ ಅನುದಾನವನ್ನು ಸಹಕಾರ ಇಲಾಖೆಯ ಮೂಲಕವೇ ಕೊಡಲಾಗುವುದು ಎಂದೂ ಅವರು ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಗಮನಹರಿಸುತ್ತೇನೆ ಎಂದು ಇತ್ತೀಚಿನ ಸಮಾರಂಭವೊಂದರಲ್ಲಿ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಮರುಜಾರಿ ಚಿಂತನೆಗೆ ಎಲ್ಲ ಸಹಕಾರಿಗಳ ಮೆಚ್ಚುಗೆ ಇದೆ. ಬೆಂಬಲವಿದೆ. ಈ ಜನಪರ ಉಪಕಾರಿ ಆರೋಗ್ಯ ಯೋಜನೆ ಆದಷ್ಟು ಶೀಘ್ರ ಜಾರಿಗೆ ಬರಲಿ ಎಂದು ನಾನೂ ಎಲ್ಲ ಸಹಕಾರಿಗಳೊಂದಿಗೆ ಹಾರೈಸುತ್ತೇನೆ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ರಾಜೀನಾಮೆ



ಹೊಸದಿಲ್ಲಿ : ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಎರಡು ತಿಂಗಳು ಇರುವಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

”ನನ್ನ ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲು ಉದ್ದೇಶಿಸಿದ್ದೇನೆ,” ಎಂದು ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ. ಕೆ.ವಿ. ಸುಬ್ರಮಣಿಯನ್ ಅವರು 2018ರ ಡಿಸೆಂಬರ್ 7ರಂದು ಸಿಇಎ ಆಗಿ ಅಧಿಕಾರ ವಹಿಸಿದ್ದರು. ಅರವಿಂದ್ ಸುಬ್ರಮಣಿಯನ್ ಪದತ್ಯಾಗ ಮಾಡಿದ 5 ತಿಂಗಳಿನ ನಂತರ ಅವರು ಈ ಹುದ್ದೆ ವಹಿಸಿಕೊಂಡಿದ್ದರು. ಸರ್ಕಾರ ಹೊಸ ಮುಖ್ಯ ಸಲಹೆಗಾರರನ್ನು ಘೋಷಿಸಿಲ್ಲ. 2021ರ ಡಿಸೆಂಬರ್ ತನಕ ಕೆ.ವಿ. ಸುಬ್ರಮಣಿಯನ್ ಅವರ ಅಧಿಕಾರಾವಧಿ ಇತ್ತು.

50 ವರ್ಷ ವಯಸ್ಸಿನ ಕೆ.ವಿ. ಸುಬ್ರಮಣಿಯನ್ ಅವರು ಐಸಿಐಎಐ ಬ್ಯಾಂಕ್, ಟಿಸಿಎಸ್ ಮೊದಲಾದ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಮೆರಿಕದ ಗೋಜಿಯುಟಾ ಬಿಸಿನೆಸ್ ಸ್ಕೂಲ್‌ನಲ್ಲಿ ಹಣಕಾಸು ವಿಷಯದಲ್ಲಿ ಬೋಧಕರಾಗಿದ್ದರು. ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್‌ಬಿ) ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು.

ಮೋದಿ ಅವಧಿಯಲ್ಲಿ ನಿರ್ಗಮನ ಹೊಸತೇನಲ್ಲ

ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಅಧಿಕಾರಾವಧಿ ಮುಗಿಯಲು 2 ತಿಂಗಳಿರುವಾಗ ರಾಜೀನಾಮೆ ನೀಡಿದ್ದಾರೆ. ಈ ಹಿಂದಿನ ಸಿಇಎ ಅರವಿಂದ್ ಸುಬ್ರಮಣಿಯನ್ ಕೂಡ ಅಧಿಕಾರಾವಧಿ ಪೂರ್ಣಗೊಳ್ಳಲು 5 ತಿಂಗಳು ಇರುವಾಗಲೇ ರಾಜೀನಾಮೆ ನೀಡಿದ್ದರು. ಆರ್‌ಬಿಎ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ 2018ರ ಡಿಸೆಂಬರ್‌ನಲ್ಲಿ ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದರು. ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ 6 ತಿಂಗಳು ಮುನ್ನ ಪದತ್ಯಾಗ ಮಾಡಿದ್ದರು. ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ್ ಪನಗಾರಿಯಾ ಕೂಡ ಎರಡೂವರೆ ವರ್ಷ ಸೇವೆ ಸಲ್ಲಿಸಿದ ನಂತರ ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದರು.

ಆಫ್‌ಲೈನ್ ಮೋಡ್‌ನಲ್ಲಿ ರಿಟೇಲ್ ಡಿಜಿಟಲ್ ಪಾವತಿ ಪರಿಚಯಿಸಿದ ರಿಸರ್ವ್ ಬ್ಯಾಂಕ್

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಫ್‌ಲೈನ್ ಮೋಡ್‌ನಲ್ಲಿ ರಿಟೇಲ್ ಡಿಜಿಟಲ್ ಪಾವತಿ ಪರಿಹಾರಗಳ ಕುರಿತು ಹೊಸ ಯೋಜನೆಯನ್ನು ಘೋಷಿಸಿದ್ದಾರೆ.

“ಅಂತರ್ಜಾಲ ಸಂಪರ್ಕ ಇಲ್ಲದಿರುವ ಅಥವಾ ಅಷ್ಟೇನೂ ಲಭ್ಯವಿಲ್ಲದ ದೂರದ ಸ್ಥಳಗಳಲ್ಲಿ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ತಂತ್ರಜ್ಞಾನಗಳನ್ನು ಪರಿಕ್ಷಿಸುವ ಯೋಜನೆಯನ್ನು ಆಗಸ್ಟ್ 2020 ರಲ್ಲಿ ಘೋಷಿಸಲಾಯಿತು. ಪೈಲಟ್ ಪರೀಕ್ಷೆಗಳಿಂದ ಪಡೆದ ಪ್ರೋತ್ಸಾಹದಾಯಕ ಅನುಭವವನ್ನು ಗಮನಿಸಿದರೆ, ಚಿಲ್ಲರೆ ಡಿಜಿಟಲ್ ಪಾವತಿಗಳಿಗೆ ಒಂದು ಚೌಕಟ್ಟನ್ನು ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಇದು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.” ಎಂದು ಆರ್‌ಬಿಐ ಗವರ್ನರ್ ಹೇಳಿದರು.



ಕಳೆದ ವರ್ಷ ಆಗಸ್ಟ್‌ನಲ್ಲಿ, ರಿಸರ್ವ್ ಬ್ಯಾಂಕ್ ಪೈಲಟ್ ಆಧಾರದ ಮೇಲೆ 200 ರೂ.ಗಳ ಏಕ ಪಾವತಿಗೆ ಕಾರ್ಡ್‌ಗಳು ಮತ್ತು ಮೊಬೈಲ್ ಸಾಧನಗಳ ಮೂಲಕ ಸಣ್ಣ ಮೌಲ್ಯದ ಆಫ್‌ಲೈನ್ ವಹಿವಾಟುಗಳಿಗೆ ಅನುಮತಿ ನೀಡಿತು.” ಸೆಪ್ಟೆಂಬರ್ 2020 ರಿಂದ ಜೂನ್ 2021 ರವರೆಗಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮೂರು ಪೈಲಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, 1.16 ಕೋಟಿ ಮೌಲ್ಯದ 2.41 ಲಕ್ಷ ಮೌಲ್ಯದ ಸಣ್ಣ-ಮೌಲ್ಯದ ವಹಿವಾಟುಗಳನ್ನು ಒಳಗೊಂಡಿದೆ. ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಅಂತಹ ಪರಿಹಾರಗಳನ್ನು ಪರಿಚಯಿಸಲು ಒಂದು ವ್ಯಾಪ್ತಿಯಿದೆ ಎಂದು ಕಲಿಕೆಗಳು ಸೂಚಿಸುತ್ತವೆ. ಪೈಲಟ್‌ಗಳಿಂದ ಪಡೆದ ಅನುಭವ ಮತ್ತು ಪ್ರೋತ್ಸಾಹದಾಯಕ ಪ್ರತಿಕ್ರಿಯೆಯನ್ನು ಗಮನಿಸಿದರೆ, ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ಚಿಲ್ಲರೆ ಡಿಜಿಟಲ್ ಪಾವತಿಗಳನ್ನು ಕೈಗೊಳ್ಳುವ ಚೌಕಟ್ಟನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ವಿವರವಾದ ಮಾರ್ಗಸೂಚಿಗಳನ್ನು ಸರಿಯಾದ ಸಮಯದಲ್ಲಿ ನೀಡಲಾಗುವುದು “ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪೈಲಟ್ ಯೋಜನೆಯಡಿ, ಪಾವತಿ ವ್ಯವಸ್ಥೆ ಆಪರೇಟರ್‌ಗಳು (PSO) ಬ್ಯಾಂಕುಗಳು ಮತ್ತು ಬ್ಯಾಂಕೇತರರು ಡಿಜಿಟಲ್ ಪಾವತಿಗಳನ್ನು ಆಫ್‌ಲೈನ್‌ನಲ್ಲಿ ನೀಡಬಹುದು (ಇಂಟರ್ನೆಟ್ ಸಂಪರ್ಕವು ಜಾರಿಗೆ ಬರುವ ಅಗತ್ಯವಿಲ್ಲದ ಪಾವತಿಗಳು).” ಆಫ್‌ಲೈನ್ ಪಾವತಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ರಿಸರ್ವ್ ಬ್ಯಾಂಕ್ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದೆ. ಆದ್ದರಿಂದ, ಬಳಕೆದಾರರ ಹಿತಾಸಕ್ತಿ, ಹೊಣೆಗಾರಿಕೆ ರಕ್ಷಣೆ ಇತ್ಯಾದಿಗಳಿಗಾಗಿ ಅಂತರ್ನಿರ್ಮಿತ ವೈಶಿಷ್ಟ್ಯಗಳೊಂದಿಗೆ ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಪಾವತಿಗಳಿಗಾಗಿ ಪೈಲಟ್ ಯೋಜನೆಯನ್ನು ಅನುಮತಿಸಲು ಪ್ರಸ್ತಾಪಿಸಲಾಗಿದೆ, “ಎಂದು ಆರ್‌ಬಿಐ ಗವರ್ನರ್ ಕಳೆದ ವರ್ಷ ಹೇಳಿದ್ದರು.

ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಅಥವಾ ಅನಿಯಮಿತ, ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಪ್ರಮುಖ ಅಡಚಣೆಯಾಗಿದೆ ಎಂದು ಆರ್‌ಬಿಐ ಹೇಳಿದೆ. ಕಾರ್ಡ್‌ಗಳು, ವ್ಯಾಲೆಟ್‌ಗಳು ಅಥವಾ ಮೊಬೈಲ್ ಸಾಧನಗಳನ್ನು ಬಳಸಿ ಆಫ್‌ಲೈನ್ ಪಾವತಿಗಳನ್ನು ಮಾಡಲು ಆಯ್ಕೆಗಳ ಲಭ್ಯತೆಯು ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಹೆಚ್ಚಿಸಬಹುದು ಎಂದು ಅದು ಹೇಳಿದೆ.

ದೇಶದ ಆರ್ಥಿಕತೆ ಸ್ಥಿರ ಎಂದು ಮೂಡಿಸ್

ನವದೆಹಲಿ : ಭಾರತದ ಅರ್ಥವ್ಯವಸ್ಥೆ ಕುರಿತು ತನ್ನ ಮುನ್ಸೂಚನೆಯ ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿಸ್ ಪರಿಷ್ಕರಿಸಿದೆ. ದೇಶದ ಅರ್ಥ ವ್ಯವಸ್ಥೆಯನ್ನು ‘ನಕಾರಾತ್ಮಕ’ ಎಂದು ಈ ಹಿಂದೆ ವರ್ಗೀಕರಿಸಿದ್ದ ಮೂಡಿಸ್ ಈಗ, ವ್ಯವಸ್ಥೆಯು ‘ಸ್ಥಿರ’ವೆಂದು ವರ್ಗೀಕರಣ ಮಾಡಿದೆ. ಅರ್ಥ ವ್ಯವಸ್ಥೆಯು ಕುಸಿತ ಕಾಣುವ ಉಪಾಯಗಳು ತಗ್ಗುತ್ತಿವೆ ಎಂದು ಹೇಳಿದೆ.

ಆದರೆ, ಸಾಲದ ಹೊರೆ ಹಾಗೂ ಸಾಲವನ್ನು ಪಡೆಯುವ ವಿಚಾರದಲ್ಲಿ ಹೆಚ್ಚಿನ ಸಾಮರ್ಥ್ಯ ಇಲ್ಲದಿರುವುದರಿಂದ ಎದುರಾಗಬಹುದಾದ ಅಪಾಯಗಳು ಉಳಿದುಕೊಂಡಿವೆ ಎಂದು ಸಂಸ್ಥೆ ಎಚ್ಚರಿಸಿದೆ. ಆರ್ಥಿಕ ಚೇತರಿಕೆಯು ನಡೆಯುತ್ತಿದೆ. ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ವಿತ್ತೀಯ ಕೊರತೆಯು ಹಂತಹಂತವಾಗಿ ಕಡಿಮೆ ಆಗುತ್ತದೆ ಎಂದು ಸಂಸ್ಥೆ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು 2019ರ ಮಟ್ಟಕ್ಕಿಂತ ಹೆಚ್ಚಿನದಾಗಿರಲಿದೆ ಎಂದು ಮೂಡಿಸ್ ಅಂದಾಜು ಮಾಡಿದೆ. ಈ ವರ್ಷ ಶೇ.9.3ರಷ್ಟು ಬೆಳವಣಿಗೆ, ಮುಂದಿನ ವರ್ಷದಲ್ಲಿ ಶೇ.7.9ರಷ್ಟು ಬೆಳವಣಿಗೆ ಇರಲಿದೆ ಎಂದು ಹೇಳಿದೆ.

ಶ್ರೀ ಅಂಜನೇಯ ಕೋ-ಆಪರೇಟಿವ್ ಬ್ಯಾಂಕ್ : ಉಪಾಧ್ಯಕ್ಷರಾಗಿ ಶ್ರೀ ಚಂದ್ರಶೇಖರ್ ಅವಿರೋಧ ಆಯ್ಕೆ

ಬೆಂಗಳೂರು : ಶ್ರೀ ಅಂಜನೇಯ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಗೆ ದಿನಾಂಕ : 03.02.2019 ರಂದು ಚುನಾವಣೆ ನಡೆದಿದ್ದು, ಕಾರಣಾಂತರಗಳಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ದಿನಾಂಕ : 25.09.2021 ರಂದು ನಡೆದ ಚುನಾವಣೆಯಲ್ಲಿ ಶ್ರೀ ಚಂದ್ರಶೇಖರ್‌ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಉಳಿದ ಪದಾವಧಿಗೆ ಆಯ್ಕೆಯಾಗಿರುತ್ತಾರೆ.



ಈ ಚುನಾವಣೆ ಪ್ರಕ್ರಿಯೆಯನ್ನು ಶ್ರೀ ನಾಗೇಶ್ ಶ್ರೀಪಾದ ಶೆಟ್ಟಿ, ರಿಟರ್ನಿಂಗ್ ಅಧಿಕಾರಿ ಮತ್ತು ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು, ಕೇಂದ್ರ ಕಚೇರಿ, ಬೆಂಗಳೂರು ಇವರು ನಡೆಸಿಕೊಟ್ಟಿರುತ್ತಾರೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಆರ್. ಶಿವಶಂಕರ ತಿಳಿಸಿರುತ್ತಾರೆ.

ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಗಂಗಾವತಿ

28ನೇ ವಾರ್ಷಿಕ ಸಾಮಾನ್ಯ ಸಭೆ - ರೂ.1.05 ಕೋಟಿ ನಿವ್ವಳ ಲಾಭ, ಶೇ.15 ಡಿವಿಡೆಂಡ್

ಗಂಗಾವತಿ : ಸನ್ 2020-21 ನೇ ಸಾಲಿಗೆ ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಗಂಗಾವತಿ ಆದಾಯ ತೆರಿಗೆ ಮತ್ತು ಅನುವುಗಳ ನಂತರ ರೂ.1.05 ಕೋಟಿ ನಿವ್ವಳ ಲಾಭವನ್ನು ಗಳಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಹೊಸಕೇರಿ ಇವರು ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

ದಿ.25.09.2021ರ ಶನಿವಾರ ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿದ 28 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಬ್ಯಾಂಕು ಕಳೆದ ಸಾಲಿಗೆ ಹೋಲಿಸಲಾಗಿ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವಹಿವಾಟು, ಠೇವಣಿ ಸಂಗ್ರಹಣೆ, ಸಾಲ ವಿತರಣೆ, ವಸೂಲಾತಿ, ಹಾಗೂ ಆದಾಯ ಗಳಿಕೆಯಲ್ಲಿ ಅತ್ಯುತ್ತಮ ಪ್ರಗತಿಯಾಗಿರುತ್ತದೆ. ಬ್ಯಾಂಕಿನ ಶೇರು ಬಂಡವಾಳ ರೂ.1 ಕೋಟಿ 48 ಲಕ್ಷ, ಕಾಯ್ದುಟ್ಟ ನಿಧಿ ಮತ್ತು ಇತರ ನಿಧಿಗಳು ರೂ.14 ಕೋಟಿ 16 ಲಕ್ಷ, ರೂ.53 ಕೋಟಿ 70 ಲಕ್ಷ ಠೇವಣಿಗಳು, ಸಾಲ ಮತ್ತು ಮುಂಗಡಗಳು ರೂ.34 ಕೋಟಿ 05 ಲಕ್ಷ ಮತ್ತು ಗುಂತಾವಣಿಗಳು ರೂ.29 ಕೋಟಿ 32 ಲಕ್ಷ ಇರುವುದಾಗಿ ಸಭೆಗೆ ತಿಳಿಸುತ್ತಾ ಬ್ಯಾಂಕಿನ 2020-21 ನೇ ಸಾಲಿನ ಲಾಭ-ಹಾನಿ ಪತ್ರಿಕೆ, ಅಡಾವೆ ಪತ್ರಿಕೆ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ಈ ಉತ್ತಮ ಪ್ರಗತಿಯನ್ನು ದಾಖಲಿಸಲು ಬ್ಯಾಂಕಿನ ಸದಸ್ಯ ಬಂಧುಗಳ, ಗ್ರಾಹಕರ ಹಾಗೂ ಮುಖ್ಯವಾಗಿ ಠೇವಣಿದಾರರ ಸಹಕಾರ, ಪ್ರೀತಿಯೇ ಮೂಲ ಆಧಾರ ಎಂದು ಸಭೆಯಲ್ಲಿ ಸೇರಿದ್ದ ಸದಸ್ಯ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು.

ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕರು ಮತ್ತು ನಗರದ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಇವರು ಆಡಳಿತ ಮಂಡಳಿಯೊಂದಿಗೆ ಜ್ಯೋತಿ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿ ನಿರ್ದೇಶಕನಾಗಿ ಬ್ಯಾಂಕಿನ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಕೊಡಲಾಗದ್ದಕ್ಕೆ ವಿಷಾದಿಸಿ, ಬ್ಯಾಂಕನ್ನು ಪಾರದರ್ಶಕವಾಗಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರನ್ನು ಶ್ಲಾಘಿಸುತ್ತಾ ಈ ಬ್ಯಾಂಕಿನ ಏಳಿಗೆಯಲ್ಲಿ ಸಹಕರಿಸಿದ ಸದಸ್ಯ ಬಂಧುಗಳು, ಗ್ರಾಹಕರು ಹಾಗೂ ಠೇವಣಿದಾರರಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಇನ್ನೋರ್ವ ಸಂಸ್ಥಾಪಕ ನಿರ್ದೇಶಕರು ಮತ್ತು ಮಾಜಿ ಸಂಸದರಾದ ಶ್ರೀ ಎಸ್.ಶಿವರಾಮಗೌಡ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸನ್ 1995ರಲ್ಲಿ ಕೇವಲ 16 ಲಕ್ಷ ಶೇರು ಬಂಡವಾಳದೊಂದಿಗೆ ವ್ಯವಹಾರಿಕೆ ಚಟುವಟಿಕೆ ಪ್ರಾರಂಭಿಸಿದ ಬ್ಯಾಂಕು ಅನೇಕ ದೊಡ್ಡ ದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ತೀವ್ರತರ ಪೈಪೋಟಿ ಇದ್ದಾಗ್ಯೂ ಬ್ಯಾಂಕು ಉತ್ತಮ ಸೇವೆ ಮತ್ತು ಕಾರ್ಯತತ್ಪರತೆಯಿಂದ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಪ್ರಸ್ತುತ 16 ಕೋಟಿ ಸ್ವಂತ ಬಂಡವಾಳ, 53 ಕೋಟಿ ಠೇವಣಿಗಳನ್ನು ಹೊಂದಿದ್ದು, 34 ಕೋಟಿಯಷ್ಟು ಸಾಲ ಸೌಲಭ್ಯವನ್ನು ಒದಗಿಸಿದೆ ಎಂದರೆ ಬ್ಯಾಂಕಿನ ಅಭಿವೃದ್ಧಿಯ ಪ್ರಮಾಣವನ್ನು ಉಹಿಸಬಹುದಾಗಿದೆ ಎಂದು ತಿಳಿಸಿದರು.

ಬ್ಯಾಂಕುಗಳೆಂದರೆ ಕೇವಲ ಆರ್ಥಿಕ ವ್ಯವಹಾರಗಳ ಕೇಂದ್ರಗಳೆಂಬ ಭಾವನೆ ಸಾಮಾನ್ಯ. ಆದರೆ, ಈ ಬ್ಯಾಂಕು ಇದಕ್ಕೆ ಅಪವಾದವಾಗಿದ್ದು, ಪ್ರಾರಂಭದಿಂದಲೂ ಅನೇಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು



ಹಮ್ಮಿಕೊಂಡು ಸಮಾಜ ಮುಖಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.

ಹೀಗೆ ಬ್ಯಾಂಕು ಎರಡೂವರೆ ದಶಕದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತ ಅಭಿವೃದ್ಧಿಯನ್ನು ಹೊಂದುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿ ಈ ಭಾಗದ ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ ಪ್ರತಿಷ್ಠಿತ ಸಹಕಾರಿ ಬ್ಯಾಂಕೆಂಬ ಹೆಸರನ್ನು ಪಡೆದು ಮುನ್ನಡೆಯುತ್ತಿದೆ ಎಂದು ಪ್ರಾಸ್ತಾವಿಕವಾಗಿ ನುಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ, ಕ್ರೀಡೆ ಮತ್ತು ಔದ್ಯೋಗಿಕ ರಂಗದಲ್ಲಿ ಪ್ರಶಸ್ತಿ ಪಡೆದ ರಾಜ್ಯ ಮತ್ತು ಜಿಲ್ಲೆಯ ಉತ್ತಮ ಶಿಕ್ಷಕರಿಗೆ, ಯುವ ಕ್ರೀಡಾಪಟುಗಳಿಗೆ ಮತ್ತು ಖ್ಯಾತ ಉದ್ಯಮಿ ಮತ್ತು ಈ ಬ್ಯಾಂಕಿನ ಸಂಸ್ಥಾಪಕ ಸದಸ್ಯರಾದ ಶ್ರೀ ನೆಕ್ಕಂಟಿ ಶ್ರೀನಿವಾಸ ಇವರಿಗೆ ಬ್ಯಾಂಕಿನ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಬ್ಯಾಂಕು ಪ್ರಾರಂಭದಿಂದಲೂ ಅನುಸರಿಸಿಕೊಂಡು ಬಂದ ಸಂಪ್ರದಾಯ.

ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಹೊಸಕೇರಿ, ಉಪಾಧ್ಯಕ್ಷರಾದ ಶ್ರೀ ಪನ್ನಾಲಾಲ್ ಸುರಾನಾ ಇವರನ್ನು ಬ್ಯಾಂಕಿನ ಸರ್ವಸದಸ್ಯರ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಶ್ರೀ ಪರಣ್ಣ ಮುನವಳ್ಳಿ, ಶ್ರೀ ಶಿವರಾಮಗೌಡ, ಶ್ರೀ ಕೆ.ಚನ್ನಬಸಯ್ಯಸ್ವಾಮಿ, ಶ್ರೀ ಕೆ ಕಾಳಪ್ಪ, ಶ್ರೀ ರಮೇಶ ಗೌಳಿ, ಶ್ರೀ ತಿಮ್ಮಣ್ಣ ಮೇದಾರ, ಶ್ರೀ ಬಸವರಾಜ್ ವೀರಶೆಟ್ಟಿ ಮತ್ತು ಮಹಿಳಾ ನಿರ್ದೇಶಕರಾದ ಶ್ರೀಮತಿ ಲತ ಸಿದ್ದಾಪುರ, ಶ್ರೀಮತಿ ಮುತ್ತಕ್ಕ ಅರಳಿ ಮತ್ತು ಶ್ರೀಮತಿ ಲತ ಮಾಲಿಪಾಟೀಲ್ ವೃತ್ತಿಪರ ನಿರ್ದೇಶಕರಾದ ಶ್ರೀ ನಾರಾಯಣರಾವ, ಶ್ರೀಕೆ.ವಿನಯಕುಮಾರ್ ಸಿ.ಎ., ಪ್ರಧಾನ ವ್ಯವಸ್ಥಾಪಕ ಶ್ರೀ ಸಿ.ಜಿ.ಜವಳಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಶ್ರೀ ಸಿ.ಜಿ.ಜವಳಿಯವರು ಸಭೆಯ ವಿಷಯಗಳನ್ನು ಕ್ರಮವಾಗಿ ಟಿಪ್ಪಣಿಗಳೊಂದಿಗೆ ಸಭೆಗೆ ವಿವರಿಸಿದರು. ಸಭೆಗೂ ಮುನ್ನ ಬ್ಯಾಂಕಿನ ಮೃತ ಸದಸ್ಯರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಪ್ರಾರಂಭದಲ್ಲಿ ಶ್ರೀ ರಿಜ್ವಾನ್ ಮುದ್ದಾಬಳ್ಳಿ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಶ್ರೀನಿವಾಸ ಅಂಗಡಿ ಇವರು ನಿರೂಪಿಸಿದರು. ವೃತ್ತಿಪರ ನಿರ್ದೇಶಕರಾದ ಶ್ರೀ ನಾರಾಯಣರಾವ ಇವರು ಸ್ವಾಗತಿಸಿದರು ಮತ್ತು ಕೊನೆಯಲ್ಲಿ ನಿರ್ದೇಶಕರಾದ ಶ್ರೀ ರಮೇಶ ಗೌಳಿ ಇವರು ವಂದಿಸಿದರು.

**ಮರ್ಚಂಟ್ ಅಬರಲ್ ಕೋ-ಆಪ್. ಬ್ಯಾಂಕಿನ 57ನೇ ವಾರ್ಷಿಕ ಮಹಾನಭಿ
ಪ್ರಸಕ್ತ ಸಾಲಿನಲ್ಲಿ 2.32 ಕೋಟಿ ರೂ. ಲಾಭದ ಹೆಗ್ಗಳಿಕೆ ಹಾಗೂ ಶೇ.10 ಡಿವಿಡೆಂಡ್ ಘೋಷಣೆ**



ಗದಗ : ಮರ್ಚಂಟ್ಸ್ ಲಿಬರಲ್ ಕೋ-ಆಪ್. ಬ್ಯಾಂಕು ಲಿ. ಗದಗ ಇದರ 57ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ದಿನಾಂಕ 03.10.2021 ರಂದು ಎಸ್.ಬಿ.ಎಸ್. ಗಾರ್ಡನ್ ಮುಂಡರಗಿ ರಸ್ತೆ, ಗದಗ ಇಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಬ್ಯಾಂಕಿನ ಸನ್ 2020-21ನೇ ಸಾಲಿಗೆ ತೆರಿಗೆ ಮುನ್ನ ಲಾಭ ರೂ.2 ಕೋಟಿ 32 ಲಕ್ಷ ಗಳಿಸಿದ್ದು, ನಿವ್ವಳ ಲಾಭ ರೂ.1 ಕೋಟಿ 17 ಲಕ್ಷ ಆಗಿರುತ್ತದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ ಮಾಡಿರುತ್ತದೆ ಅಂತಾ ತಿಳಿಸಿದರು.


ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ನೆರವೇರಿಸಿದರು. ಸಭೆಯ ಆರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿಯವರು ಸ್ವಾಗತವನ್ನು ಕೊಂಡಿದರು. ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಬಸವರಾಜ ಎಮ್.ಬಂದಕ್ಕನವರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ (ಕಾರು, ಸ್ವಂತ ಉಪಯೋಗಕ್ಕೆ) ಮೇಲೆ ಶೇ.7 ಹಾಗೂ ಬಂಗಾರ ಆಭರಣ ಸಾಲ ಶೇ.8 ಮನೆ ಕಟ್ಟುವ ಸಾಲಗಳಿಗೆ ಶೇ.8.50 ಹಾಗೂ ಉಗ್ರಾಣ ರಶೀದಿ ಸಾಲ ಶೇ.10 ಆಕರ್ಷಕ ಕಡಿಮೆ ಬಡ್ಡಿದರಗಳಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಮೋಹನ ಟಿ. ಕೋಟಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಬ್ಯಾಂಕಿನ ಸದಸ್ಯರಾದ ಎಮ್.ಸಿ.ಐಲಿ ಇವರು ಮಾತನಾಡಿ ಬ್ಯಾಂಕಿನಲ್ಲಿ ಹೊಸ ಹೊಸ ತಾಂತ್ರಿಕ ಯೋಜನೆಗಳನ್ನು ಅಳವಡಿಸಿಕೊಂಡು ಸದಸ್ಯರಿಗೆ ಸೇವೆ ನೀಡಲು ತಿಳಿಸಿದರು. ಸದಸ್ಯರಾದ ಫಿ.ಎಸ್.ಅಕ್ಕಿ ಇವರು ಬ್ಯಾಂಕಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು, ಸದಸ್ಯರಾದ ಎಸ್.ಸಿ.ಚಳಗೇರಿ ಇವರು ಮಾತನಾಡಿ ಸಾಲ ಮರುಪಾವತಿ ಹೊಣೆಗಾರಿಕೆ ಕುರಿತು ಹಾಗೂ ಬ್ಯಾಂಕಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಲು ತಿಳಿಸಿದರು. ಹಾಗೂ ಸದಸ್ಯರಾದ ಫಿ.ಕೆ. ಮಟ್ಟಿ ಇವರು ಬ್ಯಾಂಕಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಜು ಎಲ್. ಕೋಟಿಯವರು ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಫಿ.ಇಟಗಿ, ವಿಶ್ವನಾಥ ಸಿ. ರಾಮನಕೊಪ್ಪ,

ಮಹಾದೇವಯ್ಯ ಸಿ. ಧನ್ಯೂರ ಹಿರೇಮಠ, ಕುಬೇರಗೌಡ ಎಸ್. ಪರ್ವತಗೌಡ, ಸಂತೋಷ ಬಿ. ಅಬ್ಬಿಗೇರಿ, ಪಂಚಣ್ಣ .ಸಿ. ಕತ್ತಿ, ಚಂದ್ರಕಾಂತ ಎಸ್. ಸಂಕಣ್ಣವರ ಶ್ರೀಮತಿ ಸುಮಂಗಲಾ ಎನ್. ಹೊಸಮನಿ, ಶ್ರೀಮತಿ ಶಿವಪ್ಪ ಕೆ. ಕುರಡಗಿ, ತೋಟೊಸಾ ಆರ್. ಭಾಂಡಗೇ, ಶಿವಾನಂದ ಎಚ್. ನಡವಲಗುಡ್ಡ, ಬೈಲಪ್ಪ ಟಿ. ಆಸಂಗಿ, ವೃತ್ತಿಪರ ನಿರ್ದೇಶಕರಾದ ಸಿ.ಎ ಬಸವರಾಜ ಎಂ ಬಳಗೇರಿ ಹಾಗೂ ಬಸವರಾಜ ಎಮ್.ಬಂದಕ್ಕನವರ ಮತ್ತು ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಶರಣಬಸಪ್ಪ ಕೆ. ಕುರಡಗಿ ಇವರು ವಂದನಾರ್ಪಣೆ ಮಾಡಿದರು.



ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ರುದ್ರೇಗೌಡರು ಶಿವಮೊಗ್ಗ ನಗರದ ಸಹ್ಯಾದ್ರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ ನೀಡಿದಾಗ ಬ್ಯಾಂಕಿನ ಅಧ್ಯಕ್ಷರು ಹಾಗೂ ಮಹಾಮಂಡಳದ ನಿರ್ದೇಶಕರಾದ ಶ್ರೀಮತಿ ಪಿ.ವೀರಮ್ಮನವರು ಸನ್ಮಾನಿಸಿ ಗೌರವಿಸಿದರು.

ಗೃಹಸಾಲ : ಈ ಐದು ತಪ್ಪುಗಳನ್ನು ಮಾಡಬೇಡಿ!

► ನೀರಜ್ ಧವನ್

ಮನೆಯನ್ನು ಖರೀದಿಸುವುದು, ಕಟ್ಟಿಸುವುದು ಒಂದು ಭಾವನಾತ್ಮಕ ತೀರ್ಮಾನವೂ ಹೌದು. ಮನೆಯು ನೆನಪುಗಳನ್ನು ಕಟ್ಟಿಕೊಡುತ್ತದೆ. ಆ ನೆನಪುಗಳು ಜೀವನದ ಉದ್ದಕ್ಕೂ ಉಳಿದುಕೊಳ್ಳುತ್ತವೆ. ಆದರೆ, ಗೃಹಸಾಲ ಪಡೆಯುವ ಮೊದಲು ನಾವು ಸಾಕಷ್ಟು ಯೋಚಿಸುತ್ತೇವೆಯೇ? ನಾವು ಪಡೆಯುವ ಗೃಹಸಾಲವು ಅತ್ಯುತ್ತಮವಾದುದು ಎಂಬ ಖಚಿತತೆ ನಮ್ಮಲ್ಲಿ ಇರುತ್ತದೆಯೇ? ಗೃಹಸಾಲ ತೀರಿಸಲು ಬಹಳ ದೀರ್ಘ ಅವಧಿ ಬೇಕು. ಹಾಗಾಗಿ, ಗೃಹಸಾಲ ಪಡೆಯುವ ಮೊದಲು ಸರಿಯಾದ ಪರಿಶೀಲನೆಯ ಅಗತ್ಯ ಇರುತ್ತದೆ. ಸೂಕ್ತವಾಗಿ ಅಧ್ಯಯನ ನಡೆಸದೆಯೇ ಗೃಹಸಾಲ ಪಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಆಗಬಹುದು. ತಮಗೆ ಸೂಕ್ತವಲ್ಲದ ಗೃಹಸಾಲ ಪಡೆಯದಂತೆ ಜನ ಎಚ್ಚರಿಕೆ ವಹಿಸಬೇಕು.

ಗೃಹ ಸಾಲ ಪಡೆಯುವಾಗ ಹಲವರು ಮಾಡುವ ತಪ್ಪುಗಳು ಇಲ್ಲಿವೆ

1) ತಮ್ಮ ಸಾಮರ್ಥ್ಯ ಅರಿಯದಿರುವುದು : ಒಳ್ಳೆಯ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ವರದಿ ನೀಡುವ ಸಂಸ್ಥೆಗಳು ಇವೆ. ಕ್ರೆಡಿಟ್ ವರದಿ ಪಡೆದುಕೊಳ್ಳುವುದು ಬಹಳ ಸುಲಭದ ಕೆಲಸ. 700 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಅಂಕವನ್ನು ನೀವು ಹೊಂದಿದ್ದರೆ ಒಳ್ಳೆಯ ಗೃಹಸಾಲ ಯೋಜನೆಗಳು ನಿಮಗೆ ದೊರೆಯುತ್ತವೆ. ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಲು ಕೂಡ ಇದು ನಿಮಗೆ ದೊರೆಯುತ್ತವೆ. ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಲು ಕೂಡ ಇದು ನಿಮಗೆ ತಾಕತ್ತು ತಂದುಕೊಡುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಸಾಲ ಪಡೆಯಲು ಎಷ್ಟು ಅರ್ಹ ಎಂಬುದನ್ನು ಬ್ಯಾಂಕ್‌ಗಳು ಪರಿಶೀಲಿಸುತ್ತವೆ. ಹಿಂದೆ ಮಾಡಿದ್ದ ಸಾಲಗಳ ಮರುಪಾವತಿ ಸರಿಯಾಗಿ ಆಗಿಲ್ಲದಿದ್ದರೆ, ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ವ್ಯಕ್ತಿಗೆ ಒಳ್ಳೆಯ ಗೃಹಸಾಲ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

2) ಸರಿಯಾಗಿ ಪರಿಶೀಲನೆ ಮಾಡದೆ ಇರುವುದು : ಗೃಹಸಾಲ ಪಡೆಯುವುದು ಇಂದು ಸಾಮಾನ್ಯವಾಗುತ್ತಿದೆ. ಗೃಹಸಾಲ ಸುಲಭವಾಗಿ ಸಿಗುತ್ತಿದೆ ಕೂಡ. ಗೃಹಸಾಲಕ್ಕೆ ಬೇಡಿಕೆ ಹೆಚ್ಚುತ್ತ ಸಾಗಿದಂತೆಲ್ಲ, ಪ್ರತಿ ಗ್ರಾಹಕನ ಅಗತ್ಯಕ್ಕೆ ತಕ್ಕಂತಹ ಸಾಲವನ್ನು ಹಣಕಾಸು ಸಂಸ್ಥೆಗಳು ರೂಪಿಸುತ್ತಿವೆ. ಹಾಗಾಗಿ, ನಿರ್ದಿಷ್ಟ ಸಂಸ್ಥೆಯೊಂದರಿಂದ ಗೃಹಸಾಲ ಪಡೆಯುವ ಮುನ್ನ ಸೂಕ್ತವಾದ ಅಧ್ಯಯನ ನಡೆಸುವುದು ಬಹಳ ಮುಖ್ಯ. ತಮ್ಮ ಅಗತ್ಯಗಳು ಏನು, ತಮ್ಮ ಹಣಕಾಸಿನ ಸ್ಥಿತಿಗತಿ ಏನು, ಸಾಲದ ಜೊತೆಯಲ್ಲೇ ಬರುವ ಷರತ್ತುಗಳು ಏನು, ಸಾಲಕ್ಕೆ ಸಂಬಂಧಿಸಿದ ಶುಲ್ಕಗಳು ಯಾವುವು, ಮರುಪಾವತಿ ಆಯ್ಕೆಗಳು ತಮಗೆ ಸರಿಹೊಂದುವಂತೆ ಇವೆಯೇ ಎಂಬುದನ್ನೆಲ್ಲ ಎರಡೆರಡು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳಿತು. ಇವನ್ನೆಲ್ಲ ಪರಿಶೀಲನೆ ಮಾಡಿದ ನಂತರವೇ ಗ್ರಾಹಕರು ತಮಗೆ ಸೂಕ್ತವೆನಿಸಿದ ಬ್ಯಾಂಕ್ ಮತ್ತು ಸೂಕ್ತ ಯೋಜನೆಯ ಅಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಬೇರೆ ಬೇರೆ ಬ್ಯಾಂಕ್‌ಗಳು ನೀಡುವ ಗೃಹಸಾಲವನ್ನು ಹೋಲಿಸಿ ನೋಡಲು ನೆರವಾಗುವ ವೆಬ್‌ಸೈಟ್‌ಗಳು ಹಲವಿವೆ.

ಸರಿಯಾದ ಪರಿಶೀಲನೆ ಇಲ್ಲದೆ ಗೃಹಸಾಲ ಪಡೆದರೆ ಅನಗತ್ಯವಾಗಿ ದುಬಾರಿ ವೆಚ್ಚ ಭರಿಸಬೇಕಾಗಬಹುದು.

3) ಅಲ್ಪ ಅವಧಿ, ಹೆಚ್ಚು ರಿಸ್ಕ್ : ಗೃಹಸಾಲದ ಮರುಪಾವತಿ ಅವಧಿಯು ಅಲ್ಪಾವಧಿಯದ್ದು ಆಗದೆ ಇರುವಂತೆ ನೋಡಿಕೊಳ್ಳುವುದು ಒಳ್ಳಿತು. ಅವಧಿ ಕಿರಿದಾಗಿದ್ದರೆ ಸಾಲದ ಮೊತ್ತ ಕಡಿಮೆ ಸಿಗುತ್ತದೆ. ಹಾಗೆಯೇ, ಪ್ರತಿ ತಿಂಗಳು ಬ್ಯಾಂಕ್‌ಗೆ ಕಟ್ಟಬೇಕಿರುವ ಇಎಂಐ ಮೊತ್ತವು ಹೆಚ್ಚಿರುತ್ತದೆ. ವ್ಯಕ್ತಿಗೆ ಸಿಗಬಹುದಾದ ಗೃಹಸಾಲದ ಮೊತ್ತವು ವ್ಯಕ್ತಿಯ ವಯಸ್ಸು, ಆತನ ಸಾಲ ಮರುಪಾವತಿ ಇತಿಹಾಸ, ಸಾಲ ಮರುಪಾವತಿ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಇರುತ್ತದೆ. ಹೆಚ್ಚಿನ ಮೊತ್ತದ ಸಾಲ ಸಿಗಬೇಕು ಎಂದಾದಲ್ಲಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರಬೇಕು, ಮರುಪಾವತಿ ವಿಚಾರದಲ್ಲಿ ಒಳ್ಳೆಯ ಟ್ರಾಕ್ ರೆಕಾರ್ಡ್ ಇರಬೇಕು. ಗೃಹಸಾಲದ ಅವಧಿ ಹೆಚ್ಚಿದ್ದರೆ ಇಎಂಐ ಮೊತ್ತ ಕಡಿಮೆ ಇರುತ್ತದೆ. ಆಗ ನಿಮ್ಮ ಇತರ ಹಣಕಾಸಿನ ಗುರಿಗಳನ್ನು ಈಡೇರಿಸಿಕೊಳ್ಳಲು ಕೂಡ ಸಹಾಯ ಆಗುತ್ತದೆ.

4) ಮರುಪಾವತಿ ಸಾಮರ್ಥ್ಯ : ಸಾಲ ಮರುಪಾವತಿ ಸಾಮರ್ಥ್ಯ ತಮಗೆ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕುವಾಗ ಜನ ದೊಡ್ಡ ತಪ್ಪೊಂದನ್ನು ಮಾಡುವುದು ಇದೆ. ಅದು ತಮ್ಮ ತಿಂಗಳ ಖರ್ಚುಗಳು ಎಷ್ಟು ಎಂಬುದನ್ನು



ಸರಿಯಾಗಿ ಪರಿಗಣಿಸದೆಯೇ, ಇಎಂಐ ಪಾವತಿಸುವ ಸಾಮರ್ಥ್ಯವನ್ನು ಲೆಕ್ಕಹಾಕುವುದು. ಬ್ಯಾಂಕುಗಳು ಸಾಮಾನ್ಯವಾಗಿ, ಸಾಲ ಕೊಡುವ ಸಂದರ್ಭದಲ್ಲಿ ಸಾಲ ಬಯಸಿದವರ ಇತರ ಸಾಲಗಳು ಎಷ್ಟಿವೆ ಎಂಬುದನ್ನು ಪರಿಗಣಿಸುತ್ತವೆ. ನಿಮ್ಮ ತಿಂಗಳ ಖರ್ಚು ದೊಡ್ಡ ಮಟ್ಟದಲ್ಲಿ ಇದೆ ಎಂದಾದರೆ, ಹೆಚ್ಚಿನ

ಇಎಂಐ ಇರುವ ಸಾಲ ಪಡೆದರೆ ನೀವು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಬಹುದು. ಇಎಂಐ ಮೂಲಕ ನೀವು ಪಾವತಿ ಮಾಡಬೇಕಿರುವ ಮೊತ್ತವು ನಿಮ್ಮ ತಿಂಗಳ ಒಟ್ಟು ಆದಾಯದ ಶೇ.30 ಅಥವಾ ಶೇ.40ಕ್ಕಿಂತ ಹೆಚ್ಚು ಆಗಬಾರದು. ಹೆಚ್ಚಿನ ಮೊತ್ತದ ಸಾಲವನ್ನು ಪಡೆಯುವ ಸಂದರ್ಭದಲ್ಲಿ, ಮುಂದೆ ಸಿಗಬಹುದಾದ ವೇತನ ಹೆಚ್ಚಳವನ್ನು ಪರಿಗಣಿಸಿ, ಸಾಲದ ಮೊತ್ತವನ್ನು ತೀರ್ಮಾನಿಸಬಾರದು. ಆದರೆ ಬದಲಿಗೆ, ಈಗಿನ ಆದಾಯವನ್ನು ಮಾತ್ರವೇ ಪರಿಗಣಿಸಿ ಸಾಲದ ಮೊತ್ತ ಲೆಕ್ಕಹಾಕಬೇಕು. ಈಗಿನ ಸಂದರ್ಭದಲ್ಲಿ ಹೇಳುವುದಾದರೆ, ನಿಮ್ಮ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ, ಸಾಲದ ಮೊತ್ತ ಎಷ್ಟಿರಬೇಕು ಎಂಬ ಲೆಕ್ಕ ಹಾಕಬೇಕು.

5) ವಿಮಾ ಸುರಕ್ಷತೆ ಪಡೆಯದಿರುವುದು : ತಮ್ಮ ಕುಟುಂಬದವರು ಹಣಕಾಸಿನ ಸಂಕಷ್ಟಕ್ಕೆ ಸಿಲುಕಬಾರದು ಎಂದಾದರೆ ಗೃಹಸಾಲ ಪಡೆಯುವವರು ಸೂಕ್ತವಾದ ವಿಮಾ ಸುರಕ್ಷೆಯನ್ನು ಪಡೆದಿರಬೇಕು. ಕುಟುಂಬಕ್ಕೆ ಅನಿರೀಕ್ಷಿತ ಆಘಾತ ಎದುರಾದರೆ, ಗೃಹಸಾಲಕ್ಕೆ ಇರುವ ವಿಮಾ ಸುರಕ್ಷೆಯು, ಸಾಲದ ಬಾಕಿ ಮೊತ್ತವನ್ನು ತೀರಿಸಲು ಕುಟುಂಬಕ್ಕೆ ಸಹಾಯ ಮಾಡುತ್ತದೆ. ಹಲವು ವಿಮಾ ಉತ್ಪನ್ನಗಳು ಗೃಹಸಾಲಕ್ಕೆ ಸುರಕ್ಷೆ ಒದಗಿಸುತ್ತವೆ. ಸಾಲಕ್ಕೆ ವಿಮೆಯ ಸುರಕ್ಷೆ ಪಡೆದುಕೊಳ್ಳದಿರುವುದು ಹಲವು ಜನ ಮಾಡುವ ತಪ್ಪುಗಳಲ್ಲಿ ಒಂದು.

ಸಿದ್ದಗಂಗಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ.,

28ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ - ರೂ.1.76 ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್

ತುಮಕೂರು : ತುಮಕೂರಿನ ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ, ಇದರ 28ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ : 03.10.2021ರ ಭಾನುವಾರದಂದು ಬ್ಯಾಂಕಿನ ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿತು.

2020-21ನೇ ಸಾಲಿಗೆ ಬ್ಯಾಂಕು ರೂ.5,69,93,136/- ಒಟ್ಟು ಲಾಭ ಗಳಿಸಿದ್ದು, ವರದಿ ಸಾಲಿನ ನಿವ್ವಳ ಲಾಭ ಅವಕಾಶಗಳ ನಂತರ ರೂ. 1,76,96,556/- ಇದ್ದು, 10% ಡಿವಿಡೆಂಡ್ ಅನ್ನು ಘೋಷಿಸಲಾಗಿದೆ. ಈ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ. ಟಿ. ಕೆ. ನಂಜುಂಡಪ್ಪನವರು, ಉಪಾಧ್ಯಕ್ಷರಾದ ಶ್ರೀ ಕೆ. ಎಸ್. ಶಂಕರಯ್ಯನವರು, ನಿರ್ದೇಶಕರುಗಳಾದ ಶ್ರೀ ಬಿ.ಎಸ್. ರುದ್ರೇಶಯ್ಯನವರು, ಶ್ರೀ ಮಹೇಶಪ್ಪನವರು, ಡಾ|| ಆರ್. ಸಿ. ಪುಟ್ಟಬುದ್ದಿರವರು, ಡಾ|| ಪರಮೇಶ್ವರವರು, ಶ್ರೀ ಟಿ.ಎಂ. ಸ್ವಾಮಿರವರು, ಶ್ರೀ ಎಸ್. ವಿಶ್ವನಾಥಯ್ಯನವರು, ಶ್ರೀ ಆರ್. ಚಿಕ್ಕಯ್ಯನವರು, ಶ್ರೀ ಎಸ್. ವಿಶ್ವನಾಥರವರು, ಶ್ರೀ ಕೆ. ಎಂ. ಸ್ವಾಮಿರವರು, ಶ್ರೀ ರಾಮಯ್ಯನವರು, ಶ್ರೀಮತಿ ಮಂಜುಳ ಪ್ರಸಾದ್ ರವರು, ಶ್ರೀಮತಿ ಡಾ|| ರೇಣುಕಲತ ರವರು, ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಹೆಚ್. ಕೆ. ಶಿವಪ್ರಕಾಶ್‌ರವರು ಪಾಲ್ಗೊಂಡಿದ್ದರು.



**ನಿಮ್ಮ ಪ್ರಶ್ನೆ
ನಮ್ಮ ಉತ್ತರ**



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

01. ಕೋವಿಡ್ ಮಹಾಮಾರಿಯಿಂದಾಗಿ ಬ್ಯಾಂಕಿನ ಸ್ಥಿತಿ ಸುಸ್ಥಿರವಾಗಿರುವುದು ತುಂಬಾ ಜಾಸ್ತಿಯಾಗಿದೆ. ರಿಯಲ್ ಎಸ್ಟೇಟ್ ಬೆಲೆಗಳು ಕಡಿಮೆಯಾಗಿರುವುದರಿಂದ ಬ್ಯಾಂಕಿಗೆ ಅಡಮಾನ ಮಾಡಿದ ಆಸ್ತಿಗಳನ್ನು ಮಾರಾಟ ಮಾಡಲು ಕಷ್ಟವಾಗುತ್ತಿದೆ. ಇತ್ತೀಚೆಗೆ ರಿಜರ್ವ್ ಬ್ಯಾಂಕು ಒಂದು ಸುತ್ತೋಲೆಯನ್ನು ಹೊರಡಿಸಿ ಸ್ಥಿತಿ ಸುಸ್ಥಿರವಾಗಿರುವುದು ಇತರ ಸಂಸ್ಥೆಗಳಿಗೆ ವರ್ಗಾವಣೆ ಮಾಡಬಹುದು ಎಂದು ತಿಳಿಸಿದೆ. ಸಾಲಗಳನ್ನು ಈ ರೀತಿ ವರ್ಗಾವಣೆ ಮಾಡುವ ವೇಳೆ ಬ್ಯಾಂಕುಗಳು ಅಸಲು / ಬಡ್ಡಿಯ ಒಂದು ಭಾಗವನ್ನು ತ್ಯಾಗ ಮಾಡಬೇಕಾಗಬಹುದು. ಪಟ್ಟಣ ಸಹಕಾರ ಬ್ಯಾಂಕುಗಳು ಈ ರೀತಿ ಸಾಲ ವರ್ಗಾವಣೆ ಮಾಡಲು ರಿಜಿಸ್ಟ್ರಾರರ ಪರವಾನಗಿ ಬೇಡವೇ?

-ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು

ಉತ್ತರ : ಸಾಲ ನೀಡುವುದು ಮತ್ತು ಅದರ ವಸೂಲಾತಿ “ಬ್ಯಾಂಕಿಂಗ್” ವ್ಯವಹಾರವೆಂದು ಕರೆಯಲ್ಪಡುವುದು ಎಂದು ಮಾನ್ಯ ಸರ್ವೋಚ್ಚನ್ಯಾಯಾಲಯ ತೀರ್ಮಾನಿಸಿದೆ. ಇತ್ತೀಚೆಗೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಆದ ತಿದ್ದುಪಡಿಯ ನಂತರ ರಿಜರ್ವ್ ಬ್ಯಾಂಕಿಗೆ ಅಧಿಕ ಅಧಿಕಾರ ದೊರಕಿದೆ. ಈ ಹಿನ್ನೆಲೆಯಲ್ಲಿ ರಿಜರ್ವ್ ಬ್ಯಾಂಕು ತನ್ನ ದಿನಾಂಕ ಸೆಪ್ಟೆಂಬರ್ 24, 2021ರ ನಿರ್ದೇಶನದಂತೆ ಮೊದಲ ಬಾರಿ ಪಟ್ಟಣ ಸಹಕಾರ ಬ್ಯಾಂಕುಗಳು ಕೂಡಾ ತಮ್ಮ ಸ್ಥಿತಿ ಸುಸ್ಥಿರವಾಗಿರುವುದು ಇತರ ಸಂಸ್ಥೆಗಳಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದೆ. ಸಹಕಾರ ಸಂಘಗಳ ಕಾಯ್ದೆ ಕಲಂ 27(3) (ಎನ್-6)ರಲ್ಲಿ ತಿಳಿಸಿದಂತೆ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ತಮ್ಮ ವಸೂಲಾಗದ ಸಾಲಗಳ ಬಗ್ಗೆ ಪಟ್ಟಣ ಸಹಕಾರ ಬ್ಯಾಂಕುಗಳು ಕ್ರಮಕೈಗೊಳ್ಳಬಹುದೆಂದು ತಿಳಿಸಿದೆ. ಈಗ ರಿಜರ್ವ್ ಬ್ಯಾಂಕಿನ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಸ್ಥಿತಿ ಸುಸ್ಥಿರವಾಗಿರುವುದು / ವರ್ಗಾವಣೆ ಮಾಡಲು ರಿಜಿಸ್ಟ್ರಾರರ ಪೂರ್ವಾನುಮತಿ ಬೇಕಿಲ್ಲ.

02. ಸ್ಥಿತಿ ಸುಸ್ಥಿರವಾಗಿರುವುದು ಯಾರಿಗೆ ಮಾರಾಟ ಮಾಡಬಹುದು?

ಉತ್ತರ : ಸ್ಥಿತಿ ಸುಸ್ಥಿರವಾಗಿರುವುದು ಇತರ ವಾಣಿಜ್ಯ ಬ್ಯಾಂಕುಗಳಿಗೆ ಮತ್ತು ಆಸ್ತಿ ಮರುನಿರ್ಮಾಣ ಕಂಪನಿಗಳಿಗೆ ಮಾರಾಟ ಮಾಡಬಹುದು. ಆದರೆ, ವಾಣಿಜ್ಯ ಬ್ಯಾಂಕುಗಳಿಗೆ ಮಾರಾಟ ಮಾಡಿದರೆ ಮಾರಾಟದ ಮೌಲ್ಯವನ್ನು ಪೂರ್ಣ ನಗದು ರೂಪದಲ್ಲಿ ಪಡೆಯಬೇಕು.

03. ಮಾರಾಟ ಮಾಡಲು ಕನಿಷ್ಠ ಸಾಲದ ಮೊತ್ತ ಯಾವುದು?

ಉತ್ತರ : ಮರುನಿರ್ಮಾಣ ಕಂಪನಿಗಳಿಗೆ ಮಾರಾಟ ಮಾಡಲು ಕನಿಷ್ಠ ಸ್ಥಿತಿ ಸುಸ್ಥಿರವಾಗಿರುವುದು ಒಂದು ಕೋಟಿ ರೂಪಾಯಿಗಳು.

04. ಮಾರಾಟ ಮಾಡುವ ಮುನ್ನ ಬ್ಯಾಂಕು ಕೈಗೊಳ್ಳಬೇಕಾದ ಕ್ರಮಗಳೇನು?

ಉತ್ತರ : ಈ ಬಗ್ಗೆ ಮಂಡಳಿ ಅನುಮೋದಿತ ನೀತಿಯನ್ನು ತಯಾರಿಸಬೇಕು. ನೀತಿಯಲ್ಲಿ ಸ್ಥಿತಿ ಸುಸ್ಥಿರವಾಗಿರುವುದು ಮೌಲ್ಯಮಾಪನದ ವಿಧಾನದ ಬಗ್ಗೆ ಸ್ಪಷ್ಟತೆ ಇರಬೇಕು. ಇದರಂತೆ ಮಾರಾಟ ಮಾಡಬೇಕಾಗಿರುವ ಸ್ಥಿತಿ ಸುಸ್ಥಿರವಾಗಿರುವುದು ಗುರುತಿಸಿ ಕನಿಷ್ಠ ಬೆಲೆಯನ್ನು ನಿರ್ಧರಿಸಬೇಕು. ವಂಚನೆ ಸಂಬಂಧಿಸಿದ ಸಾಲಗಳನ್ನು ಮಾರಾಟ ಮಾಡಬಹುದು. ಮಾರಾಟದ ಮುನ್ನ ಸಾಲ ಸ್ಥಿತಿಯಾಗುವಲ್ಲಿ ಸಿಬ್ಬಂದಿ ಹೊಣೆಗಾರಿಕೆ ಇದೆಯೇ ಎಂದು ಪರೀಕ್ಷೆ ನಡೆಸಿ, ಸಿಬ್ಬಂದಿ ಹೊಣೆಗಾರರಿದ್ದಲ್ಲಿ ಅವರ ಮೇಲೆ ಕಾನೂನಿನ ಕ್ರಮಕೈಗೊಳ್ಳಬೇಕು.

05. ಮರುನಿರ್ಮಾಣ ಕಂಪನಿಗಳ ವಿಳಾಸ ಎಲ್ಲಿ ಸಿಗುತ್ತದೆ?

ಉತ್ತರ : ರಿಜರ್ವ್ ಬ್ಯಾಂಕಿನಿಂದ ಮಾನ್ಯತೆ ಪಡೆದ ಮರುನಿರ್ಮಾಣ ಕಂಪನಿಗಳ ಪೂರ್ಣ ವಿವರ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ. ಅವರೊಂದಿಗೆ ಚೌಕಾಸಿ ಮಾಡಿ ನಿಮ್ಮ ಕನಿಷ್ಠ ಮೊತ್ತ ಸಿಕ್ಕಿದರೆ ಮಾತ್ರ ಮಾರಾಟ ಮಾಡಬಹುದು. ನಿಗದಿತ ಮೊತ್ತಕ್ಕಿಂತ ಅಧಿಕ ವಸೂಲಾದಲ್ಲಿ ಬಂದ ಲಾಭದಲ್ಲಿ ಪಾಲು ನೀಡುವಂತೆ ಒಪ್ಪಂದ ಮಾಡಿಕೊಳ್ಳಬಹುದು. ಮಾರಾಟವಾದ ಸಾಲ ವಸೂಲಾಗದಿದ್ದರೆ, ಬ್ಯಾಂಕಿಗೆ ಯಾವುದೇ ಜವಾಬ್ದಾರಿ ಇರಬಾರದು.

06. ಬ್ಯಾಂಕು ಮಾರಾಟದ ಮೊತ್ತವನ್ನು ಹೇಗೆ ಪಡೆಯುತ್ತದೆ ?

ಉತ್ತರ : ಮಾರಾಟವಾದ ಸಾಲದ ಮೊತ್ತವನ್ನು ನಗದು ಮತ್ತು ಭದ್ರತಾ ಪತ್ರದ ರೂಪದಲ್ಲಿ ಪಡೆಯಬಹುದು. ಮಾರಾಟದ ಮೌಲ್ಯ ಸಾಲದ ನಿವ್ವಳ ಪುಸ್ತಕ ಮೌಲ್ಯ (ಸಾಲದ ಅಸಲು - ಅನುವು) ಕ್ಕಿಂತ ಕಡಿಮೆ ಇದ್ದಲ್ಲಿ ಕೊರತೆಯಾದ ಮೊತ್ತವನ್ನು ಲಾಭ-ನಷ್ಟ ಖಾತೆಗೆ ವರ್ಗಾಯಿಸಬೇಕು. ಅಧಿಕ ಬಿಡಿಡಿಆರ್ ಇದ್ದಲ್ಲಿ ಹೊಂದಾಣಿಕೆ ಮಾಡಬಹುದು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕೇಂದ್ರ ಸರಕಾರವು ಅರಣ್ಯ ಸಂರಕ್ಷಣೆ ಕಾಯಿದೆ 1980ಕ್ಕೆ ತಿದ್ದುಪಡಿ ತಂದು ಉದಾರಗೊಳಿಸಲು ಮುಂದಾಗಿದೆ ಇದರಿಂದಾಗಿ, ಮಹತ್ವದ ಯೋಜನೆಗಳಿಗೆ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆಗೆ ಮುಕ್ತ ಅವಕಾಶ ಸಾಧ್ಯವಾಗಲಿದೆ.
- ಬಿದರಹಳ್ಳಿ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರಸ್ತೆಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿರ್ಬಂಧಿಸಲು ಹಾಗೂ ಅವರಿಗೆ ದಂಡ ವಿಧಿಸಲು ನಿರ್ಧರಿಸಿದೆ.
- ಎಕ್ಸ್‌ಪ್ರೆಸ್ ವೇಗಳಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 140 ಕಿ.ಮೀ.ಗೆ ಏರಿಕೆ ಮಾಡಲು ಕೇಂದ್ರ ಸಾರಿಗೆ ಸಚಿವರು ಮುಂದಾಗಿದ್ದಾರೆ.
- ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟಿರುವವರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.

- ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿದೆ ಆದರೆ, ಮಾವನ ಆಸ್ತಿಯ ಮೇಲೆ ಅಳಿಯನಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.
- ತಮಿಳುನಾಡು ಸರ್ಕಾರದ ವ್ಯಾಪ್ತಿಯಲ್ಲಿರುವ ದೇಗುಲಗಳಲ್ಲಿ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ. ದೇಶದಲ್ಲಿಯೇ 26 ಬ್ರಾಹ್ಮಣೇತರ ಅರ್ಚಕರನ್ನು ಹೊಂದಿರುವ ಏಕೈಕ ರಾಜ್ಯ ತಮಿಳುನಾಡು.
- ಬೆಳಗಾವಿಯಲ್ಲಿ ಪೊಲೀಸ್ ಕೇಂದ್ರದಲ್ಲಿ ಆಕರ್ಷಕವಾಗಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವೊಂದನ್ನು ರೂಪಿಸಲಾಗಿದೆ.
- ಅಪಘಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ.
- ಹೈದರಾಬಾದ್‌ನಲ್ಲಿ ಏರ್‌ಸರ್ವ್ ಸಂಸ್ಥೆ ಸಹಯೋಗದಲ್ಲಿ ಜಾರಿಯಾಗುತ್ತಿರುವ ತೆಲಂಗಾಣ ಸರ್ಕಾರದ ಮೆಡಿಸಿನ್ ಫ್ರಂ ಸ್ಕೈ ಯೋಜನೆಯ ಡ್ರೋನ್ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕಾದು ನೋಡಬೇಕಿದೆ : ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿರುವ ಕಾರಣ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಸತತ ಮೂರನೆಯ ತಿಂಗಳಿನಲ್ಲಿಯೂ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಇದು ಹೀಗೆ ಮುಂದುವರಿದಲ್ಲಿ, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವರಮಾನ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಈಗ ಹಬ್ಬಗಳ ಸಾಲ ಬಂದಿರುವ ಕಾರಣ ಜಿಎಸ್‌ಟಿ ಸಂಗ್ರಹವು ಇನ್ನಷ್ಟು ಹೆಚ್ಚಾಗಬಹುದು ಕಾದು ನೋಡಬೇಕಿದೆ.

► ಎಂ.ರಾಮಪ್ರಸಾದ್, ಹಾಸನ

ವಿದೇಶಿ ಸಾಲ ಮಿತಿ ಇರಲಿ : ನಮ್ಮ ದೇಶ ಹೊರದೇಶಗಳಿಂದ ಪಡೆದಿರುವ ಸಾಲದ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ, 570ಬಿಲಿಯನ್ ಅಮೆರಿಕನ್ ಡಾಲರ್‌ಗೆ ಅಂದರೆ ರೂ.42.36ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವೇ ತಿಳಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಸಾಲದ ಅಗತ್ಯವೆನಿಸುತ್ತಾ ಎಂದು ಅರ್ಥವಾಗುತ್ತಿಲ್ಲ. ಇರಲಿ, ಪಡೆದಿರುವ ಸಾಲವನ್ನು ಜನ ಕಲ್ಯಾಣಕ್ಕೆ, ಅಭಿವೃದ್ಧಿಗೆ ಬಳಸುವುದು ಸೂಕ್ತವಾದುದು, ಇಲ್ಲವಾದಲ್ಲಿ ಸಾಲ ಮಾಡಿ ತುಪ್ಪ ತಿಂದಂತಾಗುತ್ತದೆ.

► ಶಿವಬಸಪ್ಪ ಹೊಸಮನಿ, ಬೀದರ್

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.